

## ತಪ್ಪೊಪ್ಪಿಕೊಳ್ಳುವ ಕಲೆ

ನಾವು ಸಾಮಾನ್ಯವಾಗಿ ಇತರರ ದೋಷವನ್ನು ಸುಲಭವಾಗಿ ಗುರುತಿಸುತ್ತೇವೆ, ಮತ್ತು ಅದಕ್ಕಾಗಿ ಅವರನ್ನು ನಿರ್ದಯೆಯಿಂದ ನಿಂದಿಸುತ್ತೇವೆ. ನಮ್ಮ ದೋಷವನ್ನು ನಾವು ಗುರುತಿಸುವುದಿಲ್ಲ, ಗುರುತಿಸಿದರೂ ಅದು ಅಷ್ಟೊಂದು ದೊಡ್ಡದಾಗಿ ನಮಗೆ ಕಾಣುವುದಿಲ್ಲ. ಸುಲಭವಾಗಿ ನಮ್ಮನ್ನು ನಾವು ಕ್ಷಮಿಸಿಕೊಂಡುಬಿಡುತ್ತೇವೆ. ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ಆದರೆ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಬೆದಾರ್ಯ ಅನೇಕರಲ್ಲಿ ಇರುವುದಿಲ್ಲ. ಯಾರಾದರೂ ನಮ್ಮ ತಪ್ಪನ್ನು ತೋರಿಸಿದರೆ ಕೋಪದಿಂದ ರೇಗಾಡುತ್ತೇವೆ ಮತ್ತು ಇತರರ ಮೇಲೆ ದೋಷವನ್ನು ಹೊರಿಸಿ ನಮ್ಮನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ.

ಮೈಕೇಲ್ ಜೋಸೆಫ್‌ಸನ್ ಕಾನೂನು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದರು. ಯಾವುದೂ ಒಂದು ನಿಯಮವನ್ನು ವಿವರಿಸುವಾಗ ಅವರು ತಪ್ಪು ವಿವರಣೆಯನ್ನು ನೀಡಿದರು. ಒಬ್ಬ ವಿದ್ಯಾರ್ಥಿಯು ಮೇಲೆದ್ದು ಅವರು ನೀಡಿದ ವಿವರಣೆ ತಪ್ಪೆಂದು ಸಮರ್ಥಿಸಿದನು. ನಿಜವಾಗಿಯೂ ಅವರು ನೀಡಿದ ವಿವರಣೆ ಯಥಾರ್ಥ ವಿವರಣೆಗೆ ಸಂಪೂರ್ಣ ವಿರುದ್ಧವಾಗಿತ್ತು. ಅವರು ಪುಸ್ತಕವನ್ನೊಮ್ಮೆ ಓದಿದರು. ವಿದ್ಯಾರ್ಥಿ ಹೇಳಿದುದು ಸರಿ ಎಂಬುದು ಅವರಿಗೆ ಮನವರಿಕೆಯಾಯಿತು.

ಆದರೆ ಹೇಗಾದರೂ ಮಾಡಿ ತಾವು ಸರಿ ಎಂದು ಸಮರ್ಥಿಸಿಕೊಳ್ಳಬೇಕೆಂಬುದು ಅವರ ತತ್ವಕ್ಕಿಂತ ಭಾವನೆಯಾಗಿತ್ತು. ಹಾಗೆ ಮಾಡಲು ಅವರು ಎಷ್ಟೊ ಅಸತ್ಯಗಳನ್ನು ನುಡಿಯಬೇಕಿತ್ತು. ತಾವು ಹೀಗೆ ಮಾಡುವುದು ಸರಿಯಲ್ಲ ಎಂದು ಅವರು ಆಲೋಚಿಸಿದರು. ಇದರಿಂದ ಮುಂದೆ ವಕೀಲರಾಗಬೇಕಾದ ವಿದ್ಯಾರ್ಥಿಗಳ ಮೇಲೆ

ದುಷ್ಪರಿಣಾಮ ಉಂಟಾಗುತ್ತದೆ, ಎಂದು ಅವರು ಯೋಚಿಸಿದರು.

ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ನಿಯಮದ ಯಥಾರ್ಥವಾದ ವಿವರಣೆಯನ್ನು ನೀಡಿದರು. ಕ್ಲಾಸಿನಲ್ಲಿ ಗುಜು ಗುಜು ಉಂಟಾಯಿತು, ವಿದ್ಯಾರ್ಥಿಗಳು ಒಬ್ಬರ ಮುಖವನ್ನು ಒಬ್ಬರು ನೋಡಿದರು. ಮೈಕೇಲ್ ಅವರಿಗೆ ಸ್ವಲ್ಪ ಕಸಿವಿಸಿಯಾಯಿತು. ಕ್ಲಾಸ್ ಮುಗಿದಕೂಡಲೆ ಬಾಗಿಲಿನ ಕಡೆ ಧಾವಿಸಿದರು.

ಆದರೆ ವಿದ್ಯಾರ್ಥಿಗಳು ಅವರನ್ನು ಅಷ್ಟು ಸುಲಭವಾಗಿ ಹೊರಟು ಹೋಗುವುದಕ್ಕೆ ಬಿಡಲಿಲ್ಲ. ಅವರ ತಪ್ಪನ್ನು ಗುರುತಿಸಿದ ವಿದ್ಯಾರ್ಥಿಯೇ "ಸಾರ್" ಎಂದು ಅವರ ಮುಂದೆ ಬಂದು ನಿಂತ. ಮೈಕೇಲರ ಎದೆ ಹೊಡೆದುಕೊಳ್ಳತೊಡಗಿತು. ಇನ್ನೇನು ಕಾದಿದೆಯೋ ಗ್ರಹಚಾರ ಎಂದು ಅವರಿಗೆ ದಿಗಿಲಾಯಿತು. ಮೈ ಬೆವರಿತು, ಧ್ವನಿ ತಗ್ಗಿತು.

ಆದರೆ ಅವರಿಗೆ ಒಂದು ಅನಿರೀಕ್ಷಿತ ಕಾದಿತ್ತು. ಆ ವಿದ್ಯಾರ್ಥಿಯು ಹೇಳಿದ: "ಪ್ರೊಫೆಸರ್ ಜೋಸೆಫ್‌ಸನ್, ನಾನು ನಿಮ್ಮನ್ನು ಅಭಿನಂದಿಸಬೇಕು. ಒಬ್ಬ ಉಪಾಧ್ಯಾಯರು ತಮ್ಮ ತಪ್ಪು ಒಪ್ಪಿ ಕೊಂಡಿರುವುದನ್ನು ಇದೇ ಮೊದಲ ಬಾರಿ ನಾನು ನೋಡಿರುವುದು. ಇದು ನಿಮ್ಮ ದೊಡ್ಡ ತನವನ್ನು ಸೂಚಿಸುತ್ತದೆ."

ನಮ್ಮ ತಪ್ಪನ್ನು ಒಪ್ಪಿಕೊಂಡರೆ ನಮ್ಮ ಗೌರವ ಕಡಮೆಯಾಗುವುದಿಲ್ಲ, ಬದಲು ಇತರರಿಗೆ ನಮ್ಮ ಮೇಲಿನ ಶ್ರದ್ಧೆ ಅಧಿಕವಾಗುತ್ತದೆ.

(ಆಧಾರ : ಮೈಕೇಲ್ ಜೋಸೆಫ್‌ಸನ್‌ರವರ You Don't Have to Be Sick to Get Better.)



### ನಿಮಗೆ ದುಃಖ ಬೇಕೆ? ಹಾಗಾದರೆ -

1. ಜೀವನದ ಒಳ್ಳೆಯ ವಿಷಯಗಳನ್ನು ಮರೆತು ಕೆಟ್ಟದ್ದರ ಕಡೆಗೆ ಗಮನ ಕೊಡಿ;
2. ಹಣಕ್ಕೆ ಆತ್ಮಧಿಕವಾದ ಮೌಲ್ಯವನ್ನು ನೀಡಿ;
3. ನಿಮ್ಮ ಹುದ್ದೆಯಲ್ಲಿ, ನಿಮ್ಮ ಬಳಗದಲ್ಲಿ ನಿಮ್ಮನ್ನು ನೀವು ಅನಿವಾರ್ಯ ಎಂದು ತಿಳಿಯಿರಿ;
4. ನಿಮಗೆ ಹೊರಲಾಗದ ಕೆಲಸ ಮತ್ತು ಜನರು ನಿಮ್ಮ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಾರೆ ಎಂದು ಭಾವಿಸಿ;
5. ನಿಮ್ಮಲ್ಲಿ ಒಂದು ವಿಶೇಷವಿದೆ, ಎಲ್ಲರಂತಲ್ಲ ಮತ್ತು ನೀವು ವಿಶೇಷ ಸವಲತ್ತುಗಳಿಗೆ ಅರ್ಹರು ಎಂದು ಭಾವಿಸಿ;
6. ಕೇವಲ ಇಚ್ಛಾಶಕ್ತಿಯಿಂದಲೇ ನಿಮ್ಮ ಅನ್ಯೆಚ್ಛಕ ನೆರವುಂಡಲವನ್ನು ನಿಗ್ರಹಿಸಬಲ್ಲರಿ ಎಂದು ಭಾವಿಸಿ;
7. ಇತರ ವ್ಯಕ್ತಿಗಳ ಭಾವನೆ ಮತ್ತು ಹಕ್ಕುಗಳನ್ನು ಮರೆತುಬಿಡಿ;
8. ಯಾವಾಗಲೂ ನಿಷೇಧಾತ್ಮಕ ದೃಷ್ಟಿಕೋನವನ್ನು ಹೊಂದಿರಿ;
9. ಇತರರ ನಿಂದನೆಯನ್ನೂ ಸೇಡನ್ನೂ ಮರೆಯಬೇಡಿ;
10. ನಿಮ್ಮ ತಪ್ಪಿಗಾಗಿ ನೀವು ದುಃಖಿಸುವುದನ್ನು ಮರೆಯಬೇಡಿ.

(ಸಂಗ್ರಹ : ಮೈಸೂರು ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನ ೨೦೦೧ನೆ ವಾರ್ಷಿಕ ಸಂಚಿಕೆಯಿಂದ).